

Kerala Gazette No. 14 dated 3rd April 2018.

**PART I**

**Section iii**



**ಕೇರಳ ಸರ್ಕಾರ**

**ಕಾನೂನು (ಶಾಸನ ರಚನೆ-ಎ) ಇಲಾಖೆ**

**ಅಧಿಸೂಚನೆ**

ನಂ. 6522/ಲೆ. ಎ1/2017/ಕಾನೂನು. ತಿರುವನಂತಪುರಂ, 2017 ಮಾರ್ಚ್ 24,  
1192 ಮೀನ 10/  
1939 ಚೈತ್ರ 3.

ಕೇರಳ ರಾಜ್ಯ ವಿಧಾನಸಭೆಯ ಈ ಕೆಳಗಿನ ಅಧಿನಿಯಮವನ್ನು ಸಾರ್ವಜನಿಕರ ತಿಳುವಳಿಕೆಗಾಗಿ ಈ ಮೂಲಕ ಪ್ರಕಟಿಸಲಾಗುವುದು. ವಿಧಾನಸಭೆ ಮಂಜೂರುಮಾಡಿದಂತಹ ಮಸೂದೆಗೆ 2017 ಮಾರ್ಚ್ 24ನೇ ದಿನಾಂಕದಂದು ರಾಜ್ಯಪಾಲರ ಅನುಮತಿ ಲಭಿಸಿತು.

ರಾಜ್ಯಪಾಲರ ಆಜ್ಞಾಪ್ರಕಾರ,

**ಬಿ. ಜಿ. ಹರೀಂದ್ರನಾಥ್,**

ಕಾನೂನು ಕಾರ್ಯದರ್ಶಿ.

## 2017ರ 3ನೇ ಅಧಿನಿಯಮ

### 2017ರ ಕೇರಳ ಧನವಿನಿಯೋಗ (ಲೇಖಾನುದಾನ) ಅಧಿನಿಯಮ

2017 ಏಪ್ರಿಲ್ 1ನೇ ದಿನಾಂಕದಂದು ಆರಂಭವಾಗುವ ಆರ್ಥಿಕ ವರ್ಷದ ಒಂದು ಭಾಗದ ಸೇವೆಗಳಿಗಾಗಿ ಕೇರಳ ರಾಜ್ಯ ಸಂಚಿತ ನಿಧಿಯಿಂದ ಕೆಲವು ಮೊತ್ತಗಳನ್ನು ಹಿಂತೆಗೆಯುವುದಕ್ಕೆ ವ್ಯವಸ್ಥೆಮಾಡುವುದಕ್ಕಿರುವ

ಒಂದು  
ಅಧಿನಿಯಮ

ಪೀಠಿಕೆ.—2017 ಏಪ್ರಿಲ್ 1ನೇ ದಿನಾಂಕದಂದು ಆರಂಭವಾಗುವ ಆರ್ಥಿಕ ವರ್ಷದ ಒಂದು ಭಾಗದ ಸೇವೆಗಳಿಗಾಗಿ ಕೇರಳ ರಾಜ್ಯ ಸಂಚಿತ ನಿಧಿಯಿಂದ ಕೆಲವು ಮೊತ್ತಗಳನ್ನು ಹಿಂತೆಗೆಯುವುದಕ್ಕೆ ವ್ಯವಸ್ಥೆಮಾಡಬೇಕಾದುದು ಅಗತ್ಯವಾದುದರಿಂದ;

ಭಾರತ ಗಣರಾಜ್ಯದ ಅರುವತ್ತೇಂಟನೇ ವರ್ಷದಲ್ಲಿ ಈ ಕೆಳಗಿನಂತೆ ಅಧಿನಿಯಮ ಮಾಡಲಾಗುವುದು:—

1. ಸಣ್ಣ ಹೆಸರು.—ಈ ಅಧಿನಿಯಮವನ್ನು 2017ರ ಕೇರಳ ಧನವಿನಿಯೋಗ (ಲೇಖಾನುದಾನ) ಅಧಿನಿಯಮವೆಂದು ಕರೆಯಬಹುದು.

2. 2017 ಏಪ್ರಿಲ್ 1ನೇ ದಿನಾಂಕದಂದು ಆರಂಭವಾಗುವ ಆರ್ಥಿಕ ವರ್ಷಕ್ಕೆ ಕೇರಳ ರಾಜ್ಯ ಸಂಚಿತ ನಿಧಿಯಿಂದ 33474,46,40,000 ರೂಪಾಯಿಗಳ ಹಿಂತೆಗೆಯುವಿಕೆ.—2017 ಏಪ್ರಿಲ್ 1ನೇ ದಿನಾಂಕದಂದು ಆರಂಭವಾಗುವ ಆರ್ಥಿಕ ವರ್ಷದ ಅನುಸೂಚಿಯ (2)ನೇ ಕಾಲನಲ್ಲಿ ನಿರ್ದಿಷ್ಟಪಡಿಸಿರುವ ಸೇವೆಗಳಿಗೆ ಹಾಗೂ ಉದ್ದೇಶಗಳಿಗೆ ಸಂಬಂಧಿಸಿ ಉಂಟಾಗುವ ವಿವಿಧ ಖರ್ಚುಗಳನ್ನು ಭರಿಸುವುದಕ್ಕಾಗಿ ಅನುಸೂಚಿಯ (3)ನೇ ಕಾಲನಲ್ಲಿ ನಿರ್ದಿಷ್ಟಪಡಿಸಿದಕ್ಕಿಂತ ಮೀರದ ಹಾಗೂ ಒಟ್ಟು ಮೂವತ್ತಮೂರು ಸಾವಿರದ ನಾನೂರ ಎಪ್ಪತ್ತನಾಲ್ಕು ಕೋಟಿ ನಲವತ್ತಾರು ಲಕ್ಷದ ನಲವತ್ತು ಸಾವಿರ ರೂಪಾಯಿಗಳಷ್ಟಿರುವ ಮೊತ್ತಗಳನ್ನು ಕೇರಳ ರಾಜ್ಯ ಸಂಚಿತ ನಿಧಿಯಿಂದ ನೀಡಬಹುದಾಗಿದೆ ಮತ್ತು ವಿನಿಯೋಗಿಸಬಹುದಾಗಿದೆ.

3. ಧನವಿನಿಯೋಗ.—ಈ ಅಧಿನಿಯಮದ ಪ್ರಕಾರ ಕೇರಳ ರಾಜ್ಯ ಸಂಚಿತ ನಿಧಿಯಿಂದ ನೀಡುವುದಕ್ಕೆ ಮತ್ತು ವಿನಿಯೋಗಿಸುವುದಕ್ಕೆ ಅಧಿಕೃತಗೊಳಿಸಿರುವ ಮೊತ್ತಗಳನ್ನು ಪ್ರಸ್ತುತ ವರ್ಷಕ್ಕೆ ಸಂಬಂಧಿಸಿದ ಅನುಸೂಚಿಯಲ್ಲಿ ಹೇಳಿರುವ ಸೇವೆಗಳಿಗೆ ಮತ್ತು ಉದ್ದೇಶಗಳಿಗೆ ಬೇಕಾಗಿ ವಿನಿಯೋಗಿಸತಕ್ಕದ್ದಾಗಿದೆ.



೧	೨	೩
8 VIII	ಅಬಕಾಯಿ	77,26,07,000
9 IX	ವಾಹನ ತೆರಿಗೆಗಳು	36,19,18,000
10	ಸಾಲಬಾಧ್ಯತೆಗಳು	..
11 X	ಖಜಾನೆಗಳು ಹಾಗೂ ಲೆಕ್ಕಪತ್ರಗಳು	71,93,32,000
12 XI	ಜಿಲ್ಲಾಡಳಿತ ಹಾಗೂ ವಿವಿಧೋದ್ದೇಶಗಳು	164,50,02,000
13 XII	ಪೋಲೀಸ್	955,81,91,000
14 XIII	ಜೈಲುಗಳು	15,34,52,000
15 XIV	ಪೈಪನರಿ, ಮುದ್ರಣ ಹಾಗೂ ಇತರ ಆಡಳಿತಾತ್ಮಕ ಸೇವೆಗಳು	34,34,50,000
16 XV	ಸಾರ್ವಜನಿಕ ಕಾಮಗಾರಿ	123,92,42,000
		58,75,000
		70,49,000
		18,75,00,000
		613,04,26,000

17	XVI	ಪಿಂಚಣಿ ಹಾಗೂ ವಿವಿಧೋದ್ದೇಶ	ಕಂದಾಯ	6352,64,51,000	13,89,52,000	6366,54,03,000
18	XVII	ಶಿಕ್ಷಣ, ಶ್ರೇಷ್ಠ, ಕಲೆ ಹಾಗೂ ಸಂಸ್ಕೃತಿ	ಕಂದಾಯ ಬಂಡವಾಳ	4976,85,14,000 74,64,50,000	5,00,000 ..	4976,90,14,000 74,64,50,000
19	XVIII	ವೃದ್ಧಾಪ್ಯ ಹಾಗೂ ಸಾರ್ವಜನಿಕ ಆರೋಗ್ಯ	ಕಂದಾಯ ಬಂಡವಾಳ	1498,03,61,000 80,44,55,000	4,11,000 20,000	1498,07,72,000 80,44,75,000
20	XIX	ಕುಟುಂಬ ಕಲ್ಯಾಣ	ಕಂದಾಯ	130,20,23,000	1,000	130,20,24,000
21	XX	ನೀರು ಸರಬರಾಜು ಹಾಗೂ ಶುಚೀಕರಣ	ಕಂದಾಯ ಬಂಡವಾಳ	252,41,99,000 126,50,00,000	.. ..	252,41,99,000 126,50,00,000
22.	XXI	ಗೃಹ ನಿರ್ಮಾಣ	ಕಂದಾಯ ಬಂಡವಾಳ	24,45,27,000 19,12,75,000	25,000 ..	24,45,52,000 19,12,75,000
23	XXII	ನಗರಾಭಿವೃದ್ಧಿ	ಕಂದಾಯ ಬಂಡವಾಳ	388,33,16,000 1,000	.. ..	388,33,16,000 1,000
24	XXIII	ವಾರ್ತಾಪ್ರಸಾರ ಹಾಗೂ ಪ್ರಚಾರ	ಕಂದಾಯ ಬಂಡವಾಳ	21,73,88,000 2,22,50,000	.. ..	21,73,88,000 2,22,50,000
25	XXIV	ಕಾರ್ಮಿಕ ಕಲ್ಯಾಣ ಹಾಗೂ ಕಾರ್ಮಿಕ ಕಲ್ಯಾಣ	ಕಂದಾಯ ಬಂಡವಾಳ	268,44,10,000 35,68,75,000	.. ..	268,44,10,000 35,68,75,000

ಅ	ಆ	ಇ			
XXV	ಪರಿಷ್ಠಾ ಜಾತಿ/ಪರಿಷ್ಠಾ ಪಂಗಡ/ ಇತರ ಹಿಂದುಳಿದ ವರ್ಗಗಳು/ ಅಲ್ಪಸಂಖ್ಯಾತರ ವಿಭಾಗಗಳು ಮೊದಲಾದವರ ಕಲ್ಯಾಣ	ಕಂದಾಯ ಬಂಡವಾಳ	784,13,72,000 43,08,44,000	1,000 ..	784,13,73,000 43,08,44,000
XXVI	ಪ್ರಕೃತಿ ವಿಕೋಪದಿಂದಂಟಾದ ಸ್ವಲ್ಪ ಪರಿಹಾರಕ್ಕೆ	ಕಂದಾಯ	103,40,25,000	..	103,40,25,000
XXVII	ಸಹಕಾರ	ಕಂದಾಯ ಬಂಡವಾಳ	95,08,11,000 25,17,68,000	.. ..	95,08,11,000 25,17,68,000
XXVIII	ವಿವಿಧ ಆರ್ಥಿಕ ಸೇವೆಗಳು	ಕಂದಾಯ ಬಂಡವಾಳ	33,59,32,000 405,85,03,000	.. ..	33,59,32,000 405,85,03,000
XXIX	ಕೃಷಿ	ಕಂದಾಯ ಬಂಡವಾಳ	801,63,24,000 87,75,41,000	2,50,000 ..	801,65,74,000 87,75,41,000
XXX	ಆಹಾರ	ಕಂದಾಯ ಬಂಡವಾಳ	364,16,06,000 24,45,75,000	.. ..	364,16,06,000 24,45,75,000
XXXI	ಪಶುಸಂಗೋಪನೆ	ಕಂದಾಯ ಬಂಡವಾಳ	173,37,81,000 11,93,75,000	.. ..	173,37,81,000 11,93,75,000

33	XXXII ಹೈನುಗಾರಿಕೆ	ಕಂದಾಯ	42,95,16,000	..	42,95,16,000
34	XXXIII ವಿನೂನಗಾರಿಕೆ	ಕಂದಾಯ	74,48,68,000	1,000	74,48,69,000
		ಬಂಡವಾಳ	121,87,50,000	..	121,87,50,000
35	XXXIV ಅರಣ್ಯ	ಕಂದಾಯ	159,92,34,000	1,25,000	159,93,59,000
		ಬಂಡವಾಳ	29,07,50,000	..	29,07,50,000
36	XXXV ಪಂಚಾಯತು	ಕಂದಾಯ	146,47,69,000	..	146,47,69,000
		ಬಂಡವಾಳ	138,50,00,000	..	138,50,00,000
37	XXXVI ಗ್ರಾಮಭಿವೃದ್ಧಿ	ಕಂದಾಯ	969,77,52,000	3,000	969,77,55,000
38	XXXVII ಕೈಗಾರಿಕೆಗಳು	ಕಂದಾಯ	131,52,10,000	..	131,52,10,000
		ಬಂಡವಾಳ	227,33,38,000	..	227,33,38,000
39	XXXVIII ನೀರಾವರಿ	ಕಂದಾಯ	111,69,55,000	4,02,000	111,73,57,000
		ಬಂಡವಾಳ	123,79,76,000	55,75,000	124,35,51,000
40	XXXIX ವಿದ್ಯುಚ್ಛಕ್ತಿ ಯೋಜನೆಗಳು	ಕಂದಾಯ	36,18,75,000	..	36,18,75,000
		ಬಂಡವಾಳ	10,52,50,000	..	10,52,50,000
41	XL ಬಂಡವಾಳ	ಕಂದಾಯ	15,79,44,000	..	15,79,44,000
		ಬಂಡವಾಳ	32,25,25,000	..	32,25,25,000

೧	೨	೩		
42	XLI ಸಾರಿಗೆ	ಕಂದಾಯ 18,31,65,000 ಬಂಡವಾಳ 112,09,51,000	12,50,75,000 1,000	30,82,40,000 112,09,52,000
43	XLII ಪ್ರವಾಸೋದ್ಯಮ	ಕಂದಾಯ 54,71,79,000 ಬಂಡವಾಳ 57,34,50,000	.. ..	54,71,79,000 57,34,50,000
44	XLIII ನಷ್ಟ ಪರಿಹಾರ ಹಾಗೂ ಹಕ್ಕು ವರ್ಗಾವಣೆ	ಕಂದಾಯ 2061,79,74,000	..	2061,79,74,000
45.	ಸಾರ್ವಜನಿಕ ಸಾಲ ಮರುಪಾವತಿ	ಬಂಡವಾಳ ..	3401,50,35,000	3401,50,35,000
46.	XLV ವಿವಿಧ ಸಾಲಗಳು ಹಾಗೂ ಮುಂಗಡಗಳು	ಬಂಡವಾಳ 60,88,88,000	..	60,88,88,000
47.	XLVI ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ	ಕಂದಾಯ 1087,19,04,000 ಬಂಡವಾಳ 19,80,07,000	.. ..	1087,19,04,000 19,80,07,000
<b>ಒಟ್ಟು</b>		<b>26534,00,68,000</b>	<b>6940,45,72,000</b>	<b>33474,46,40,000</b>